

4.2 ಸೋಡಿ:

ಕೆಳಗಿನ ಸಮಸ್ಯೆಗೆ ನಿಮ್ಮ ಉತ್ತರ ಏನು?

ನಿಮ್ಮ ಮನೆಯಲ್ಲಿ ಒಂದು ಮದುವೆಯ ಸಮಾರಂಭವಿದೆ ಎಂದು ಉಹಿಸಿ. ಸಂಪ್ರದಾಯದಂತೆ, ಒಂದು ಬಾಂಧವರಿಗೆಲ್ಲಾ ಸೀರೆ ಮತ್ತು ಅಂಗಿಗಳನ್ನು ನಿಮ್ಮ ಮನೆಯವರು ಹೊಡಬೇಕಿದೆ. ನಿಮ್ಮ ಸಂಬಂಧಿಕರಲ್ಲಿ ಒಟ್ಟು 24 ಹೆಂಗಸರಿಗೆ ಸೀರೆಗಳನ್ನು ಹೊಡಬೇಕಿದೆ. 16 ಗಂಡಸರಿಗೆ ಅಂಗಿಗಳನ್ನು ಹೊಡಬೇಕಿದೆ. ಒಂದೇ ಕಂಪನಿಯ ಬಟ್ಟೆಗಳು ಎರಡು ಅಂಗಡಿಗಳಲ್ಲಿ ಒಂದೇ ದರಕ್ಕೆ ಸಿಗುತ್ತವೆ, ಎಂದು ಉಹಿಸಿ. (ಸೀರೆಯ ಮಾರಾಟದ ಬೆಲೆ ರೂ. 350 ರೆಡಿಮೇಡ್ ಅಂಗಿಯ ಬೆಲೆ ರೂ. 300). ಆದರೆ ಎರಡೂ ಅಂಗಡಿಯವರು ಎರಡು ಬೇರೆ ಬೇರೆ ರೀತಿಯಲ್ಲಿ ರಿಯಾಯಿತಿ ನೀಡುತ್ತಾರೆ.

A ಅಂಗಡಿ: ಇಲ್ಲಿ ಒಟ್ಟು ವ್ಯಾಪಾರದ ಮೇಲೆ 10% ರಿಯಾಯಿತಿ ನೀಡುತ್ತಾರೆ.

B ಅಂಗಡಿ: ಇಲ್ಲಿ 5 ಸೀರೆಗಳಿಗೆ 1 ಸೀರೆ ಉಚಿತ, 7 ಅಂಗಿಗಳಿಗೆ 1 ಅಂಗಿ ಉಚಿತ ನೀಡುತ್ತಾರೆ.

ಈಗ, ನೀವು ಲೆಕ್ಕ ಕಲಿತಿರುವುದರಿಂದ, ನಿಮ್ಮ ಮನೆಯವರು ನಿಮ್ಮನ್ನು ಕೇಳಿದರೆ ಯಾವ ಅಂಗಡಿಯಲ್ಲಿ ಒಟ್ಟೆ ಖರೀದಿಸಬೇಕೆಂದು ನೀವು ಸಲಹ ನೀಡುವಿರಿ?

ಪೀಠಿಕೆ:

ನೀವು ಹಬ್ಬಗಳ ಅವಧಿಯಲ್ಲಿ, ಹೊಸ ವರ್ಷದ ಸಂದರ್ಭದಲ್ಲಿ ಟಿ.ವಿ. ಮತ್ತು ವಾತಾವರಣಕ್ಕೆಗಳಲ್ಲಿ ರಿಯಾಯಿತಿ ಮಾರಾಟದ ಜಾಹೀರಾತುಗಳನ್ನು ನೋಡಿದ್ದೀರಿ. ರಿಯಾಯಿತಿ ಮಾರಾಟವು ವಸ್ತುವಿನ ನಮೂದಿಸಿದ ಬೆಲೆಗಿಂತ ಕಡಿಮೆ ಬೆಲೆಗೆ ಮಾರಾಟ ಮಾಡುವುದು.

ಹಾಗಾದರೆ ರಿಯಾಯಿತಿ ಮಾರಾಟದಿಂದ ವ್ಯಾಪಾರಿಯು ನಷ್ಟ ಅನುಭವಿಸುವನೆ?

ಕೆಲವು ಸಾರಿ ಹೌದು. ಆದರೆ ಹೆಚ್ಚಿನ ಸಲ ವ್ಯಾಪಾರಿಯು ನಷ್ಟ ಅನುಭವಿಸುವುದಿಲ್ಲ, ಆದರೆ ಗಳಿಸುವ ಲಾಭದ ಪ್ರಮಾಣ ಕಡಿಮೆ ಇರುತ್ತದೆ.

ತಯಾರಕ/ವ್ಯಾಪಾರಿ ಇಬ್ಬರಲ್ಲಿ ಯಾರು ಬೇಕಾದರೂ ರಿಯಾಯಿತಿಯನ್ನು ನೀಡಬಹುದು. ರಿಯಾಯಿತಿ ದರದಲ್ಲಿ ಮಾರಾಟ ಮಾಡಲು ಕೆಲವು ಕಾರಣಗಳು ಹೀಗಿವೆ:

1. ಕಡಿತದ ವ್ಯಾಪಾರದ ಸಮಯದಲ್ಲಿ(ಹಬ್ಬಗಳು, ವರ್ಷದ ಆರಂಭ ಮತ್ತು ಅಂತ್ಯ) ವ್ಯಾಪಾರವನ್ನು ಹೆಚ್ಚಿಸಲು.
2. ದಾಸ್ತಾನಿರುವ ಸರಕನ್ನು (ಹೆಚ್ಚಾಗಿ ಹಳೆಯದು) ಖಾಲಿ ಮಾಡಲು.
3. ಹೊಸ ಗ್ರಾಹಕರನ್ನು ಆಕರ್ಷಿಸಲು.
4. ಹೊಸ ಉತ್ಪನ್ನವನ್ನು ಮಾರುಕಟ್ಟೆಗೆ ಪರಿಚಯಿಸಲು.

ರಿಯಾಯಿತಿ (ಕಡಿತ) ವ್ಯಾಪಾರದ ವಿವಿಧ ಸ್ವರೂಪಗಳು:

ಉದಾಹರಣೆಗಳು	ವಿವಿಧ ಸ್ವರೂಪಗಳು
ಸ್ಕೂಲ್ ಬ್ಯಾಗ್ ನ ಮೇಲೆ 5% ದರ ಕಡಿತ	ಶೇಕಡಾ ಸೋಡಿ (ರಿಯಾಯಿತಿ)
ಕಾಲ್ಪಿಂಡಿನ ಮೇಲೆ ರೂ.10 ರ ಕಡಿತ	ನಗದು ಸೋಡಿ
ಒಂದು ಟಿ.ವಿ.ಯ ಜರ್ಟೆಗೆ ಒಂದು ದಿ ಏ ಡಿ ಪ್ಲೇಯರ್ ಉಚಿತ	ಇನ್ಹೊಂದು ಉತ್ಪನ್ನ ಉಚಿತ
3 ಅಂಗಿಗಳಿಗೆ 1 ಅಂಗಿ ಉಚಿತ	ಅದೇ ಉತ್ಪನ್ನ ಉಚಿತ

ಕೆಲವು ವ್ಯಾಖ್ಯೆಗಳು:

1. ನಗದು ಸೋಡಿ ಕೊಟ್ಟಾಗ,

ರಿಯಾಯಿತಿ (ಸೋಡಿ) = ನಮೂದಿಸಿದ ಬೆಲೆ - ಮಾರಾಟದ ಬೆಲೆ = MP-SP

2. ಶೇಕಡಾ ಸೋಡಿ ಕೊಟ್ಟಾಗ, ರಿಯಾಯಿತಿ (ಸೋಡಿ) = ಶೇಕಡಾ ಸೋಡಿ *ನಮೂದಿಸಿದ ಬೆಲೆ / 100

3. ಮಾರಾಟದ ಬೆಲೆ = ನಮೂದಿಸಿದ ಬೆಲೆ - ಸೋಡಿ

4. ಸೋಡಿಯ ಶೇಕಡಾ ದರ = ಸೋಡಿ * 100 / ನಮೂದಿಸಿದ ಬೆಲೆ

4.2 ಸಮಸ್ಯೆ 1: ಒಂದು ಅಂಗಡಿಯಲ್ಲಿ ರೂ.15,000 ನಮೂದಿಸಿದ ಬೆಲೆಯ ಟಿ.ವಿ.ಯನ್ನು ಕೊಂಡಾಗ

ರೂ.1200 ಬೆಲೆಯ ವೋಲ್ವೇಚ್ ಸ್ಪೆಬಿಲ್ಸರನ್ನು ಉಚಿತವಾಗಿ ಕೊಡುತ್ತಾರೆ. ಹಾಗಾದರೆ ಸೋಡಿಯ ದರವನ್ನು ಮತ್ತು ಟಿ.ವಿಯ ಮಾರಾಟದ ಬೆಲೆಯನ್ನು ಕಂಡುಹಿಡಿಯಿರಿ.

ಪರಿಹಾರ:

ಇಲ್ಲಿ ಸೋಡಿಯು 1200 ರೂ.ನ ಉಚಿತ ಉತ್ಪನ್ನದ ರೂಪದಲ್ಲಿದೆ.

∴ ಸೋಡಿ = 1200 ರೂ.

ಟಿ.ವಿಯ ಮಾರಾಟದ ಬೆಲೆ = ನಮೂದಿಸಿದ ಬೆಲೆ - ಸೋಡಿ = 15,000 - 1,200 = 13,800 ರೂ.

ಸೋಡಿಯದರ = ಸೋಡಿ * 100 / ನಮೂದಿಸಿದ ಬೆಲೆ = $\frac{1200 * 100}{15000} = 8\%$

ತಾಳಿ:

ಸೋಡಿ = ನಮೂದಿಸಿದ ಬೆಲೆ * ಸೋಡಿಯದರ / 100 = $\frac{15000 * 8}{100} = 8 * 150 = 1,200$ ರೂ.

ಇದು ಉಚಿತವಾಗಿ ಕೊಟ್ಟ ಸ್ಪೆಬಿಲ್ಸರಿನ ಬೆಲೆಯಾಗಿರುತ್ತದೆ.

4.2 ಸಮಸ್ಯೆ 2: ಒಬ್ಬ ಪ್ರಸ್ತುತ ವ್ಯಾಪಾರಿಯು ಪ್ರಸ್ತುತಗಳ ಮೇಲೆ 15% ಸೋಡಿಯನ್ನು ಬಿಡುತ್ತಾನೆ. ನೀವು 1,500 ರೂ. ಬೆಲೆಯ ಪ್ರಸ್ತುತಗಳನ್ನು ಕೊಂಡರೆ, ನಿಮಗೆ ಸಿಗುವ ಸೋಡಿ ಎಷ್ಟು?

ಪರಿಹಾರ:

$$\text{ಸೋಡಿ} = \text{ನಮೂದಿಸಿದ ಬೆಲೆ} * \text{ಸೋಡಿಯ ದರ} \div 100 = \frac{1500 * 15}{100} = 225 \text{ ರೂ.}$$

$$\text{ಮಾರಾಟದ ಬೆಲೆ} = \text{ನಮೂದಿಸಿದ ಬೆಲೆ} - \text{ಸೋಡಿ} = 1500 - 225 = 1,275 \text{ ರೂ.}$$

ತಾಳಿ:

$$\text{ಸೋಡಿಯ ದರ} = \text{ಸೋಡಿ} * 100 \div \text{ನಮೂದಿಸಿದ ಬೆಲೆ} = \frac{225 * 100}{1500} = 15 \% \text{ (ದತ್ತ)}$$

ಸೋಡಿಯ ದರ ಮತ್ತು ಮಾರಾಟದ ಬೆಲೆಯನ್ನು ಕೊಟ್ಟಾಗ,

$\text{ನಮೂದಿಸಿದ ಬೆಲೆ} = 100 * \text{ಮಾರಿದ ಬೆಲೆ} \div (100 - \text{ಸೋಡಿಯದರ})$

4.2 ಸಮಸ್ಯೆ 3 : ಒಂದು ಕಂಪನಿಯು 12% ಸೋಡಿ ಬಿಟ್ಟು ಒಂದು ಹೊಲಿಗೆ ಯಂತ್ರವನ್ನು 3,520 ರೂ.ಗಳಿಗೆ ಮಾರಿದರೆ, ನಮೂದಿಸಿದ ಬೆಲೆ ಕಂಡುಹಿಡಿ.

ಪರಿಹಾರ:

$$\text{ನಮೂದಿಸಿದ ಬೆಲೆ} = \frac{100 * 3520}{(100 - 12)} = \frac{100 * 3520}{88} = 4,000 \text{ ರೂ.}$$

ತಾಳಿ:

$$\text{ನಮೂದಿಸಿದ ಬೆಲೆ} = 4,000 \text{ ರೂ.} \quad \text{ಸೋಡಿಯದರ} = 12\%.$$

$$\therefore \text{ಸೋಡಿ} = \text{ಸೋಡಿಯ ದರ} * \text{ನಮೂದಿಸಿದ ಬೆಲೆ} / 100 = \frac{12 * 4000}{100} = 480 \text{ ರೂ.}$$

$$\therefore \text{ಮಾರಾಟದ ಬೆಲೆ} = \text{ನಮೂದಿಸಿದ ಬೆಲೆ} - \text{ಸೋಡಿ} = 4000 - 480 = 3,520 \text{ (ದತ್ತ)}$$

4.2 ಸಮಸ್ಯೆ 4 : ಒಬ್ಬ ಗ್ರಾಹಕನು 10 ಸಾಬೂನನ್ನು ಕೊಳ್ಳುವ ಮೂಲಕ 20 ರೂಪಾಯಿಗಳನ್ನು ಉಳಿಸಿದನು. ಪ್ರತಿ ಸಾಬೂನಿನ ಮೇಲೆ 10% ಸೋಡಿ ಬಿಡಲಾಯಿತು. ಪ್ರತಿ ಸಾಬೂನಿನ ನಮೂದಿಸಿದ ಬೆಲೆ ಕಂಡುಹಿಡಿ.

ಪರಿಹಾರ:

ನಮಗೇಗ ಉಳಿತಾಯ (ಸೋಡಿ) ಮತ್ತು ಸೋಡಿಯ ದರವನ್ನು ಕೊಟ್ಟಿದೆ. ನಮೂದಿಸಿದ ಬೆಲೆಯನ್ನು ಕಂಡುಹಿಡಿಯಬೇಕು.

ಗ್ರಾಹಕನು 10 ಸಾಬೂನುಗಳಿಗೆ 20 ರೂ. ಉಳಿಸಿದನು.

∴ ಒಂದು ಸಾಬೂನಿಗೆ ಅವನ ಉಳಿತಾಯ = **2** ರೂ.

ಸೋಡಿ = ಸೋಡಿಯದರ * ನಮೂದಿಸಿದ ಬೆಲೆ $\div 100$, ನಮೂದಿಸಿದ ಬೆಲೆ MP ಆಗಿರಲಿ.

$$\therefore \text{2} = \frac{10 * MP}{100} \quad (\text{ಸೋಡಿಯ ದರ} = 10\%)$$

$$\therefore 200 = 10 * MP \quad (\text{ಎರಡೂ ಬದಿಗಳಿಗೆ 100ರಿಂದ ಗುಣಿಸಿದೆ})$$

$$\therefore \text{ನಮೂದಿಸಿದ ಬೆಲೆ} (MP) = 20$$

ತಾಳೆ:

ನಮೂದಿಸಿದ ಬೆಲೆ = 20 ರೂ. ಸೋಡಿ = 10%

$$\therefore \text{ಸೋಡಿ} = \text{ನಮೂದಿಸಿದ ಬೆಲೆ} * \text{ಸೋಡಿಯದರ} \div 100 = \frac{20 * 10}{100} = 2 \text{ ರೂ.}$$

$$\therefore 10 \text{ ಸಾಬೂನು ಕೊಂಡಾಗ ಉಳಿತಾಯ} = 10 * 2 = 20 \text{ ರೂ. (ದತ್ತ)}$$

4.2 ಸಮಸ್ಯೆ 5 : ನಿಮ್ಮ ಮನೆಯಲ್ಲಿ ಒಂದು ಮದುವೆಯ ಸಮಾರಂಭವಿದೆ ಎಂದು ಉಹಿಸಿ. ಸಂಪ್ರದಾಯದಂತೆ, ಬಂಧು ಬಾಂಧವರಿಗೆಲ್ಲಾ ಸೀರೆ ಮತ್ತು ಅಂಗಿಗಳನ್ನು ನಿಮ್ಮ ಮನೆಯವರು ಕೊಡಬೇಕಿದೆ. ನಿಮ್ಮ ಸಂಬಂಧಿಕರಲ್ಲಿ ಒಟ್ಟು 24 ಹೆಂಗಸರಿಗೆ ಸೀರೆಗಳನ್ನು ಕೊಡಬೇಕಿದೆ. 16 ಗಂಡಸರಿಗೆ ಅಂಗಿಗಳನ್ನು ಕೊಡಬೇಕಿದೆ. ಒಂದೇ ಕಂಪನಿಯ ಬಟ್ಟೆಗಳು ಎರಡು ಅಂಗಡಿಗಳಲ್ಲಿ ಒಂದೇ ದರಕ್ಕೆ ಸಿಗುತ್ತವೆ, ಎಂದು ಉಹಿಸಿ. (ಸೀರೆಯ ಮಾರಾಟದ ಬೆಲೆ ರೂ. 350 ರೆಡಿಮೇಡ್ ಅಂಗಿಯ ಬೆಲೆ ರೂ. 300). ಆದರೆ ಎರಡೂ ಅಂಗಡಿಯವರು ಎರಡು ಬೇರೆ ಬೇರೆ ರೀತಿಯಲ್ಲಿ ರಿಯಾಯತಿ ನೀಡುತ್ತಾರೆ.

A ಅಂಗಡಿ: ಇಲ್ಲಿ ಒಟ್ಟು ವ್ಯಾಪಾರದ ಮೇಲೆ 10% ರಿಯಾಯತಿ ನೀಡುತ್ತಾರೆ.

B ಅಂಗಡಿ: ಇಲ್ಲಿ 5 ಸೀರೆಗಳಿಗೆ 1 ಸೀರೆ ಉಚಿತ, 7 ಅಂಗಿಗಳಿಗೆ 1 ಅಂಗಿ ಉಚಿತ ನೀಡುತ್ತಾರೆ.

ಈಗ, ನೀವು ಲೆಕ್ಕೆ ಕಲಿತಿರುವುದರಿಂದ, ನಿಮ್ಮ ಮನೆಯವರು ನಿಮ್ಮನ್ನು ಕೇಳಿದರೆ ಯಾವ ಅಂಗಡಿಯಲ್ಲಿ ಬಟ್ಟೆ ಖರೀದಿಸಬೇಕೆಂದು ನೀವು ಸಲಹ ನೀಡುವಿರಿ?

A ಅಂಗಡಿ:

ಒಟ್ಟು ವ್ಯಾಪಾರದ ಮೇಲೆ 10% ಸೋಡಿ

ಅಥವಾ

B ಅಂಗಡಿ:

5 ಸೀರೆಗಳಿಗೆ 1 ಸೀರೆ ಉಚಿತ
7 ಅಂಗಿಗಳಿಗೆ 1 ಅಂಗಿ ಉಚಿತ

?

ಪರಿಹಾರ:

A ಅಂಗಡಿ:	B ಅಂಗಡಿ:
<p>24 ಸೀರೆಗಳ ಮಾರಾಟದ ಬೆಲೆ $= 24 * 350 = \text{ರೂ.} 8,400$</p> <p>16 ಅಂಗಿಗಳ ಮಾರಾಟದ ಬೆಲೆ $= 16 * 300 = \text{ರೂ.} 4,800$</p> <p>ಒಟ್ಟು ಕ್ರಯ = ರೂ. 13,200</p> <p>ಸೋಡಿ = ಸೋಡಿಯದರ * ನಮೂದಿಸಿದ ಬೆಲೆ $\div 100$ $= \frac{10 * 13200}{100} = \text{1,320 ರೂ.}$</p> <p>ಮಾರಾಟದ ಬೆಲೆ = ನಮೂದಿಸಿದ ಬೆಲೆ - ಸೋಡಿ $= 13,200 - 1,320 = \text{ರೂ.} 11,880$</p>	<p>ನಮಗೆ ಬೇಕಾದದ್ದು = 24 ಸೀರೆಗಳು ಅಂಗಡಿಯವನು 5 ಸೀರೆಗಳಿಗೆ 1 ಸೀರೆಯನ್ನು ಉಚಿತವಾಗಿ ಕೊಡುತ್ತಾನೆ. \therefore ನಾವು ಖರೀದಿಸಬೇಕಾದ ಸೀರೆಗಳು = 20 $(\because 20 \text{ ಸೀರೆಗಳು} + 4 \text{ ಉಚಿತ ಸೀರೆಗಳು} = 24)$</p> <p>ನಮಗೆ ಬೇಕಾದದ್ದು = 16 ಅಂಗಿಗಳು ಅಂಗಡಿಯವನು 7 ಅಂಗಿಗಳಿಗೆ 1 ಅಂಗಿಯನ್ನು ಉಚಿತವಾಗಿ ಕೊಡುತ್ತಾನೆ.</p> <p>\therefore ನಾವು ಖರೀದಿಸಬೇಕಾದ ಅಂಗಿಗಳು = 14 $(\because 14 \text{ ಅಂಗಿಗಳು} + 2 \text{ ಉಚಿತ ಅಂಗಿಗಳು} = 16)$</p> <p>20 ಸೀರೆಗಳ ಕ್ರಯ = $20 * 350 = \text{ರೂ.} 7,000$</p> <p>14 ಅಂಗಿಗಳ ಕ್ರಯ = $14 * 300 = \text{ರೂ.} 4,200$</p> <p>ಒಟ್ಟು ಮಾರಾಟದ ಬೆಲೆ = ರೂ. 11,200</p>

B ಯ ಮಾರಾಟದ ಬೆಲೆಯು A ಗಿಂತ ಕಡಿಮೆ. ಆದ್ದರಿಂದ B ಅಂಗಡಿಯಲ್ಲಿ ಒಟ್ಟು ಖರೀದಿಸುವುದು ಒಳ್ಳೆಯದೆಂದು ನೀವು ಹೇಳುವಿರಿ ತಾನೆ?